

ಡಾಲಿ ಒಲವಿನ ಕರಾವಳಿ

ದಸರಾ ಸಲುವಾಗಿ ಈಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ನಟ ಡಾಲಿ ಧನಂಜಯ್, ತಮ್ಮ ಕರಾವಳಿ ದಿನಗಳನ್ನು ಮೆಲುಕು ಹಾಕಿದ್ದಾರೆ. ಅಷ್ಟೇ ಅಲ್ಲ, ಅಲ್ಲಿನ ನೆಲದ ಕಲೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ನಟನಾಗುವುದಕ್ಕೂ ಮುನ್ನ ಟೆಕಿಯಾಗಿದ್ದ ಧನಂಜಯ್, ಕೆಲವು ಕಾಲ ಮಂಗಳೂರಿನಲ್ಲಿ ನೆಲೆಸಿದ್ದರು. ಆರು ತಿಂಗಳ ಕಾಲ ಕೊಟ್ಟಾರದ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು. ಆಗ ಬಿಡುವಿನ ಸಮಯದಲ್ಲಿ, ತುಳು ನಾಟಕಗಳನ್ನು ಹಾಗೂ ಯಕ್ಷಗಾನವನ್ನು ನೋಡುತ್ತಿದ್ದುದಾಗಿ ಹೇಳಿದ್ದಾರೆ.

‘ತುಳು ನಾಟಕಗಳನ್ನು ನೋಡುತ್ತಾ ಎಂಜಾಯ್ ಮಾಡುತ್ತಿದ್ದೆ. ಕಲೆ ಎನ್ನುವುದು ಭಾಷೆಯನ್ನು ಮೀರಿಸುತ್ತದೆ. ಇಲ್ಲಿ ‘ಕನೇಕ್ಟ್’ ಮುಖ್ಯ. ಆ ಅನುಭವಗಳಿಂದ ನಾನು ಸಾಕಷ್ಟು ಗಳಿಸಿಕೊಂಡಿದ್ದೇನೆ’ ಎಂದು ನೆನಪಿಸಿಕೊಂಡಿದ್ದಾರೆ.

ದಸರಾ ಆಚರಣೆಗೆಂದು ಮಂಗಳೂರಿಗೆ ಭೇಟಿ ನೀಡಿದ್ದ ಅವರು, ಅಲ್ಲಿನ ಸ್ಥಳೀಯ ಕಲಾ ಪ್ರಕಾರಗಳ ಕುರಿತು ಹೊಗಳಿಕೆ ಮಾತನಾಡಿದ್ದಾರೆ.

‘ಕರಾವಳಿಯ ಶ್ರೀಮಂತ ಕಲೆಗಳು ಹಾಗೂ ಸಂಸ್ಕೃತಿಯನ್ನು ಕಂಡುಕೊಳ್ಳಲು ನನಗೆ ಆ ದಿನಗಳು ಅವಕಾಶ ನೀಡಿದವು. ಇಲ್ಲಿನವರು ತಮ್ಮ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ತುಂಬಾ ಚೆನ್ನಾಗಿ ಕಾಪಾಡಿಕೊಂಡಿದ್ದಾರೆ. ಯಾವುದೇ ಸ್ಥಳದ ಸೌಂದರ್ಯ, ಅದರ ಭಾಷೆ, ಕಲೆ ಹಾಗೂ ಸಂಸ್ಕೃತಿಯಲ್ಲಿರುತ್ತದೆ. ಕರಾವಳಿ ಜನರು ತಮ್ಮ ಬೇರುಗಳಿಗೆ ಅಪ್ಪಿಕೊಂಡಿರುವ ರೀತಿಯೇ ರೋಮಾಂಚಕಾರಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ನನಗೆ ಹುಲಿ ಕುಣಿತ ಬರುವುದಿಲ್ಲ. ಆದರೂ ‘ಕೋಟೆ’ ಸಿನಿಮಾದಲ್ಲಿ ಹುಲಿವೇಷ ಹಾಕುವ ಅವಕಾಶ ಸಿಕ್ಕಿತು’ ಎಂದು ನೆನಪು ಮಾಡಿಕೊಂಡಿದ್ದಾರೆ.



ನಿಧಿ ಯೋಗಾಯೋಗ

‘ಶೆಫ್ ಚಿದಂಬರ’ ಸಿನಿಮಾದಲ್ಲಿ ಈಚೆಗೆ ಕಾಣಿಸಿಕೊಂಡಿದ್ದ ನಟಿ ನಿಧಿ ಸುಬ್ಬಯ್ಯ ಹಲವು ಅವಕಾಶಗಳ ನಡುವೆ ಬ್ಯುಸಿಯಾಗಿದ್ದಾರೆ. ಅವರ ನಟನೆಯ ‘ಯುಐ’, ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾಗಳು ಕೂಡ ಬಿಡುಗಡೆಗೆ ಸಜ್ಜಾಗಿವೆ.

ಇವುಗಳ ನಡುವೆಯೇ ನಿಧಿ ವಿಶೇಷ ಯೋಗ ಪ್ರಕಾರದೊಂದಿಗೆ ಮನಸ್ಸು ಮಾಡಿದ್ದಾರೆ. ಏರಿಯಲ್ ಯೋಗ ಕಲಿಕೆ ಆರಂಭಿಸಿದ್ದಾರೆ. ಸಾಮಾನ್ಯವಾಗಿ ನಟ ನಟಿಯರು ಯಾವುದಾದರೂ ವಿಶೇಷ ತರಬೇತಿ ಅಥವಾ ಕಲಿಕೆ ಆರಂಭಿಸುತ್ತಾರೆಂದರೆ ಅದರ ಹಿಂದಿನ ಕಾರಣ ಸಿನಿಮಾ ಆಗಿರುತ್ತದೆ. ಆದರೆ ಈ ಯಾವುದೇ ಕಾರಣವಲ್ಲದೆ ತಮ್ಮ ಸಮಗ್ರ ಆರೋಗ್ಯಕ್ಕಾಗಿ ಈ ಕಲಿಕೆ ಆರಂಭಿಸಿರುವುದಾಗಿ ನಿಧಿ ಹೇಳಿದ್ದಾರೆ. ‘ನಾನು ತುಂಬಾ ವರ್ಕ್‌ಔಟ್ ಮಾಡುತ್ತೇನೆ. ಆದರೆ ನನ್ನ ದೇಹ ಸ್ಟ್ರಿಟ್ ಆಗಿದೆ ಎಂದು ತರಬೇತುದಾರರು ಹೇಳಿದರು. ಇದಕ್ಕಾಗಿ ಸ್ಟ್ರೆಚ್ ಮಾಡಲು ಸಲಹೆ ನೀಡಿದರು. ಹೀಗಾಗಿ ಏರಿಯಲ್ ಯೋಗ ಪ್ರಯತ್ನಿಸುತ್ತಿದ್ದೇನೆ’ ಎಂದು ವಿವರಣೆ ನೀಡಿದ್ದಾರೆ.

‘ಯಾವುದೇ ಆದರೂ ನನಗೆ ಬಹುಬೇಗ ಬೋರ್ ಆಗಿಬಿಡುತ್ತದೆ. ಏರಿಯಲ್ ಯೋಗ ಸದ್ಯ ಹೊಸತೆನಿಸುತ್ತಿದೆ. ಈ ಕಾರಣಕ್ಕೆ ಪ್ರಯತ್ನಿಸುತ್ತಿದ್ದೇನೆ. ಈ ಕಲಿಕೆಯು ಬರೀ ದೈಹಿಕವಾಗಿಯಲ್ಲ, ಮಾನಸಿಕವಾಗಿಯೂ ಸದೃಢ ಮಾಡುತ್ತದೆ. ಎಲ್ಲಾ ಕಡೆಯಿಂದ ಸ್ಪಡಿಯಾಗೆ ಜನ ಬರುತ್ತಾರೆ. ಪ್ರತಿಯೊಬ್ಬರೂ ಪ್ರತಿಯೊಬ್ಬರನ್ನೂ ಹುರಿದುಂಬಿಸುತ್ತಾರೆ. ಆ ಕಮ್ಯುನಿಟಿ ವೈಬ್ ತುಂಬಾ ಚೆನ್ನಾಗಿರುತ್ತದೆ’ ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ.

‘ಏರಿಯಲ್ ಯೋಗ ಪ್ರಕ್ರಿಯೆಯೇ ವಿಶಿಷ್ಟ. ಆ ಪ್ರಕ್ರಿಯೆಯಲ್ಲಿ ಹಲವು ಅಂಶಗಳನ್ನು ಕಳೆದುಕೊಳ್ಳಬೇಕು. ಪ್ರಕ್ರಿಯೆಯಲ್ಲಿ ನಂಬಿಕೆ ಇಡಬೇಕು. ಹೊಸತನ್ನು ಸ್ವಾಗತಿಸಬೇಕು. ಜೀವನ ಸಾಗಬೇಕಾದ್ದೂ ಹೀಗೇ ಅಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

